


ಜಂಕ್ ಫ್ರಾಚ್ ಚಕ್ರವರ್ಧಿಹೆಡಿಂದ ಹೊರಬರುವ ದಾರಿ ಯಾವುದು?

ಆಹಾರ ಸಂಸ್ಕೃತಿಯಲ್ಲಿ
ಆಗಿರುವ ಪಲ್ಲಟವು
ನಮ್ಮೆಲ್ಲಿ ಸಾರ್ವಜನಿಕ
ಚರ್ಚೆಯ ವಿಷಯವೇ
ಆಗಲಿಲ್ಲ. ಪಾರಂಪರಿಕ
ಆಹಾರದ ಜಾಗವನ್ನು
ಜಂಕ್ ಫ್ರಾಚ್, ಫಾಸ್ಟ್ ಫ್ರಾಚ್
ಕೆಬ್ಲೋಸಿದೆ. ಸ್ಥಳೀಯ
ಆಹಾರ ಪದ್ಧತಿಯು
ತಂಗ ಮಾರುಕಟ್ಟೆ
ಮೌಲ್ಯ ಕಳೆದುಕೊಂಡಿದೆ,
ಪಿಜ್ಜ್ ಮುಂದೆ ತೆಲೆ
ಎತ್ತಿ ನಿಲ್ಲಲಾರದಮ್ಮೆ
ನಿಶ್ಚಯೆಗೊಂಡಿದೆ.



ಕಟ್ಟರ್

ಪೋಲಿಸ್ಟಿಕ್ ಕಾಂಗಳನ್ನು ಲೇಕ್ಕಣ್ಣೇ ತೆಗೆದುಕೊಳ್ಳದೆ ಬರಿ ರುಚಿಗೆ ಪ್ರಾರ್ಥಾನ್ಯ ನೀಡುವ ಜಂಕ್ ಫ್ರಾಚ್ ಮೊಹದಿಂದ ಮಕ್ಕಳನ್ನು ಬಡಿಕೆಬೇಕೆಂಬ ಹಂಬಲ ಸಮಾಜದ ಬೇರೆ ಬೇರೆ ಸ್ವರಗಳಿಂದ ಆಗಾಗ್ರೆ ವ್ಯಕ್ತಗೊಳ್ಳುತ್ತಿಲ್ಲ ಇರುವುದನನ್ನು ನಾವು ಕಾಣುತ್ತೇವೆ. ಹೈಂಡ್ ಕರು, ಪೌಷ್ಟಿಕಾಂಶ ಪರಿಣಿತರು ಮಾತ್ರವಲ್ಲದೆ, ನಿತಿ ನೀರಾವರಿಕಿಂದಲೂ ಅಂತಹ ಹಂಬಲ ವ್ಯಕ್ತವಾಗಿದೆ. ಸದಾಶಯದ ಹಂಬಲ. ಮಕ್ಕಳ ಅರೋಗ್ಯದ ನೆಲೆಯಲ್ಲಿ ಯೋಚಿಸಿದಾಗ ಅಪೇಕ್ಷಣೀಯ ಅಂತ ಯಾರಿಗಾದರೂ ಅನಿಸುತ್ತದೆ.

ಆದರೆ, ಹಂಬಲಿಗಿದ ಮಾತ್ರಕ್ಕೆ ಗಾವುದು ದೂರಕ್ಕೆ ದೂಡಬಹುದಾದಂತಹ ‘ಮೋಹ’ವಲ್ಲ ಅದು. ಸಣ್ಣಪಟ್ಟಿ ಉಪಕ್ರಮಗಳ ಬಡಿಪಟ್ಟಿಗೆ ಅದು ಬಗ್ಗಬಹುದು ಅಂತ ಹೇಳುವ ಸ್ಥಿತಿ ಇಲ್ಲವೇ ಇಲ್ಲ. ಶಾಲೆಗಳ ಅವರಣಿದಲ್ಲಿ ಮತ್ತು ಶಾಲೆಗೆ 50 ಮೀಟರ್ ಅಂತರದ ಒಳಗೆ ಜಂಕ್ ಫ್ರಾಚ್ ಮಾರುವುದಕ್ಕೆ ನೀವೇಧ ಹೇರುವ ಕುರಿತ ಸರ್ಕಾರದ ಚಿಂತನೆ ಸ್ಥಾಗಿತಾಹವಾದರೂ ಅದರಿಂದ ಹೆಚ್ಚಿನ ಪರಿಣಾಮ ನಿರೋಹಿಸಿದರೆ ನೀರಾಶೆಗೊಳಿಗಾಗುವ ಸಾಧ್ಯತೆಯೇ ಹೆಚ್ಚು.

ಶಾಲೆಯ ಸನಿಹ ಜಂಕ್ ಫ್ರಾಚ್ ಸಿಗುವುದಿಲ್ಲ ಎಂದು ಮನವರಿಕೆಯಾಗುತ್ತಿಲ್ಲ ಅದು ಬ್ಯಾಗ್ ಒಳಗೆ ಬಳಿಕ್ಕಿಟ್ಟುಕೊಳ್ಳುತ್ತದೆ. ಬ್ಯಾಗಿನಲ್ಲಿ ಕುರುಕೆರೆ, ಹೆಪ್ಪು... ಇದೆಯೇ ಇಲ್ಲವೇ ಅಂತ ಪ್ರತಿದಿನ ಶೇಳಿಸಲಾದಿತೇ! ಅಂದರೆ, ಮಕ್ಕಳು ಆ ಮಟ್ಟಿಗೆ ಆ ಫ್ರಾಚ್ ಅಂತಕೊಂಡಿದ್ದಾರೆ. ಮಕ್ಕಳ ಅರೋಗ್ಯಕ್ಕೆ ಜಂಕ್ ಫ್ರಾಚ್ ಬ್ಯಾಗ್ ಯಿದಲ್ಲ ಅಂತ ಅಪ್ಪ-ಅಮೃನಿಗೂ ಗೊತ್ತು. ಆದರೂ ಕೊಡಿಸಲೆಬೇಕಾದಂತಹ ಅಷಾಧಾರ್ಯ ಸ್ಥಿತಿ ಅವರಾದು!

ಸ್ಥಳೀಯವಾಗಿ ಏನನ್ನು ಬೆಳೆಯುತ್ತಿದ್ದೇವೋ ಅದೇ ನಮ್ಮೆ ಬಿಟ್ಟಿತ ಆಹಾರ ಆಗಿತ್ತು. ಅದು, ಅರೋಗ್ಯಕ್ಕು ಬೆಳ್ಳಿಯಾಗಿತ್ತು. ಆಗ, ಹಯಾರಾಯಾಗು ಇರಲಿಲ್ಲ. ತಂಗ ಸ್ಥಿತಿ ಬದಲಾಗಿದೆ. ಆಹಾರವು ಪೋಟ್ಟಿಗೆ ಹೊಳ್ಳಿದೆ. ಆ ಪೋಟ್ಟಿಗಳು ಹಳ್ಳಿ ಹೆಚ್ಚೆಯನ್ನು ಹೊಳ್ಳಿವೆ. ರುಚಿ, ವೈವಿಧ್ಯಕ್ಕೆ ಮತ್ತೆ ಹಾಕುವ ಪರಿಪಾಠ ಹೆಚ್ಚಿತಿದೆ. ಅದಕ್ಕೆ, ಒಂದು ದೊಡ್ಡ ಸಮಾಹದ ಅನುಮೋದನೆಯ ಮುದ್ದೆ ಬಿದ್ದಿರುವುದೂ ಅಲ್ಲದೆ, ಅದನ್ನು ಸೇವಿಸುವುದು ‘ಪ್ರತಿಷ್ಠೆ’ಯೂ ಆಗಿ ಪರಿವರ್ತನೆಯಾಗಿರುವುದು ನಿಯಂತ್ರಣಕ್ಕೆ ಎದುರಾಗಿರುವ ತಿಳಿ ತೊಡಕುಗಳು.

ಜಗತ್ತಿನ ಆಹಾರ ಸಂಸ್ಕೃತಿಯನ್ನು ಇಂದು ಕೆಲವೇ ಕಂಪನಿಗಳು ನಿರ್ದಿಷ್ಟವಂತಾಗಿದೆ. ನಾವು ಮನೆಯಲ್ಲಿ ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು, ಅದನ್ನು ಎಲ್ಲಿಂದ ಪಡೆಯಬೇಕು ಎಂಬುದನ್ನು ಅವರು ತಿರುವಾಗಿ ನಿಸ್ತಾರಿಸುತ್ತವೆ. ಇದನ್ನು ಜಾಗತ್ತಿಕರಣ ಪರಿಣಾಮ ಏಂದಾದರೂ ಭಾವಿಸಿ, ಜೀವನವ್ಯೋಲಿ ಹಾಗೂ ಆಹಾರ ಅಭಿರುಚಿಯಲ್ಲಿ ಆಗಿರುವ ಪಲ್ಲಟ ಎಂದಾದರೂ ಪರಿಗಣಿಸಿ... ಆಗಿರುವುದಂತೂ ದಿಟ್ಟ. ಧಾನ್ಯ ವ್ಯಾಪಾರವನ್ನು ಕೂಡ ಕೆಲವೇ ಕಂಪನಿಗಳು ನಿಯಂತ್ರಿಸುತ್ತಿವೆ.

ಆಹಾರ ಸಂಸ್ಕೃತಿಯಲ್ಲಿ ಆಗಿರುವ ಈ ಪಲ್ಲಟವು ನಮ್ಮೆಲ್ಲಿ ಸಾರ್ವಜನಿಕ ಚರ್ಚೆಯ ವಿವರಾಗೇ ಆಗಲಿಲ್ಲ ಎಂಬುದು ವಿವರಾಗಿಸಿದ ಸಂಗತಿ. ರೈತ ಚಳಿಗಳಿಂದ ಒಂದು ಹಂತದಲ್ಲಿ ಧ್ವನಿ ಎತ್ತಿದ್ದು ಬಿಟ್ಟಿರೆ, ಬೇರೆ ವಲಯಗಳಿಂದ ಅಂತಹ ಧ್ವನಿ ಹೊಮ್ಮೆಲ್ಲಿ ಇಲ್ಲ. ನಾಟಿ ಕೊಳೆ ಸ್ಥಾನವನ್ನು ಘಾರಂ ಕೊಳೆಗಳು ಆಕ್ರಮಿಸಿಕೊಂಡಿದೆ. ಪಾರಂಪರಿಕ ಆಹಾರದ ಜಾಗವನ್ನು ಜಂಕ್ ಫ್ರಾಚ್, ಫಾಸ್ಟ್ ಫ್ರಾಚ್ ಕಬಿಳಿಸಿದೆ. ಆಹಾರ ವೈವಿಧ್ಯಕ್ಕು ಇರಂದ ದೊಡ್ಡ ಪೆಟ್ಟೆ ಬಿಡಿದೆ. ಸ್ಥಳೀಯ ಆಹಾರ ಪದ್ಧತಿಯು ತಂಗ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ, ಪಿಜ್ಜ್ ಮುಂದೆ ತೆಲೆ ಎತ್ತಿ ನಿಲ್ಲಲಾರದಮ್ಮೆ ನಿಶ್ಚಯೆಗೊಂಡಿದೆ.

ಜಂಕ್ ಫ್ರಾಚ್ ನಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಏನೇ ಬರೆದರೂ, ಮಾತನಾಡಿದರೂ ಅದನ್ನು ಯಾವುದೇಗಳಿಗೆ ಮನಿಸಿನೊಳಗೆ ಬಿಟ್ಟಿಕೊಳ್ಳುತ್ತಿರುವತೆ ಕಾಣುತ್ತಿಲ್ಲ. ಆದರೆ, ಜಂಕ್ ಫ್ರಾಚ್ ಕುರಿತ ಜಾಹೀರಾತುಗಳ ಅವರನ್ನು ನಿಸ್ಯಂದೇಹವಾಗಿ ಪ್ರಭಾವಿಸುತ್ತಿವೆ ಕೆಲವರಿಗೆ ಮುದ್ದೆ ಬಗ್ಗೆ ಮವುತ್ತೆ ಮೂಡಲು ಮಧುಮೇಹ ಕಾರಣವೇ ಹೊರತು ರಾಗಿಯಲ್ಲಿ ಇರುವ ನಿಜವಾದ ಸತ್ತ ಅಲ್ಲ. ಎತ್ತಿತ್ತ ಜನಸಮಾಜ ಈಗಿಗಿ ಕಿರುಧಾನ್ಯಗಳನ್ನು ಬಳಸುವುದರ ಬಗ್ಗೆ ಒಲವು ಹೊರುತ್ತಿರುವುದು ನಿಜವಾದರೂ ಅವರ ಸಂಖ್ಯೆ ನಗ್ಗೆ.

ಆಹಾರಕುಮಕ್ಕು ಅರೋಗ್ಯಕ್ಕು ಸಾರ್ವಜನಿಕ ಸಂಬಂಧ ಇದೆ. ಈ ಸತ್ಯ ಗೊತ್ತಿದ್ದರೂ ಅದನ್ನು ಉಪೇಕ್ಷಿಸುವುದು ತರವಲ್ಲ. ಒಂದೆಡೆ, ಮಕ್ಕಳನ್ನು ಆಟ ಆದುವುದಕ್ಕು ಬಿಡಿದೆ ಮನೆಯಲ್ಲಿ ಕೊಡಿಹಾಕುತ್ತಿದ್ದೇವೆ. ಇದಕ್ಕೆ ಶಾಲೆ, ಹೊಮ್ಮೆ ವರ್ಕ್ ಪರೀಕ್ಷೆಯಲ್ಲಿ ಅಂತ... ಏನೇನೇ ಕಾರಣ. ಜೆಗೆ ತೀವ್ರಿ, ಮೊಬೈಲ್ ಫೋನ್ ಹಾವಳಿ. ಈ ಎದವಟ್ಟುಗಳು ಸಾಲವು ಎಂಬುತೆ ಸಂಸ್ಕರಿತ ಆಹಾರವನ್ನು ಅವರ ಕೈಗೆತ್ತಿರುವೆ...?

■ ಎನ್. ಉದಯಕುಮಾರ್